

ADC/2021-22/FR

January 10, 2022

Department of Corporate Services BSE Limited Phiroze Jeejeebhoy Towers Dalal Street, Fort Mumbai 400 001

Dear Sir/Madam

<u>Sub: Newspaper Advertisement regarding Board Meeting to be held on February 04, 2022</u>

Ref: Scrip Code: 523411

A copy of the newspaper Advertisement regarding Board Meeting to be held on February 04, 2022 to consider and approve the Unaudited Financial Results of the Company for the Quarter ended December 31, 2021 published in the newspapers on January 07, 2022 is enclosed for your information and record.

Thanking you,

Yours faithfully,

For ADC India Communications Limited

R. Ganesh

Company Secretary

PUBLIC NOTICE

Please take notice that Mrs. Preeti Sanjay Mahadeva has agreed to sell, assign and transfer her right, title and interest in Flat No N/605, Mansarowar Chsl, Govind Nagar Cros Road, off. S. V. Road, Malad (West), Mumba 400064 constructed on plot bearing CTS No 92/96 of village Chinchavali, Taluka Borival MSD together with shares No. 261 to 268 under share certificate No. 053 to my clients i confirmation with (1) Mr. Hiralal Sharma and (2 Mrs. Chandrabala Hiralal Sharma.

Any person having any objection and/or clair in the said flat and/or the said shares whether by way of mortgage, lien, charge, gift, trust possession, inheritance or otherwise howsoever is hereby required to make th same known in writing together with supportin documents to the undersigned within 7 day from the date of publication hereof otherwise a such claims, if any, shall be considered a waived and the vendor/transferor will complete the transaction in accordance with law withou any further notice in this regard. Dated this 7th day of January, 2022.

Adv. Mukesh M Thakka

Office: B/302, Jyoti Plaza S. V. Road Kandivali West, Mumbai-400067 Mobile: 989245525 Email: advmmt@gmail.com

ADC India Communications Ltd.

CIN: L32209KA1988PLC009313 Regd. Office: No.10C, 2nd Phase, 1st Main Peenya Industrial Area, Bangalore-560058 Tel:+91 80 28396102 / 28396291 ${\sf Email:} \textbf{support@adckcl.com}$ Website: www.adckcl.com

NOTICE

Notice is hereby given pursuant to Regulation 29 read with Regulation 47 of SEBI (Listing Obligations and Disclosure Requirements) Regulations, 2015 that a Meeting of the Board of Directors of the Company will be held on Friday, February 04, 2022, inter alia, to consider and approve the unaudited financial results of the Company for the guarter ended December 31,

This information is also available on the website of BSE Limited at www.bseindia.com and shall also be available on the website of Company www.adckcl.com.

For ADC India Communications Ltd R.Ganesh Company Secretary

Place : Bangalore Date: January 06, 2022

PUBLIC NOTICE

the building known as Padma Shree Co op. Housing Society Limited, Opp. St. Francis School, 100 feet Road, Diwanman, Vasai Road (W), Tal. Vasai, Dist. Palghar. Mrs. ELSY JOSEPH died intestate on 08/10/2018 and after her death the societ intends to transfer the share, title and interest in the abovesaid flat to hel daughter, legal heir Mrs. REENA JOVARY (Maiden Name - REFNA CHIRAYATH The other legal heirs and children of the deceased have given their no objection fo the said transfer. Claims /Objections are also invited from the heir or heirs or other claimants/Objector or objections to the Transfer of the Shares and interest of the deceased member in the capital/propert of the society within a period of 14 day from the publication of this notice, with copies of such documents and other proof in support of his/her/their claims/objection for transfer of shares and interest of the deceased member in the capital/propert of the society, or to us at the below mentioned address. If no claims/objection are received within the period prescribed above, the shares and interest of the deceased member in the Capital/property of the society and title of the said propert shall be transferred and construed to be clear and will be transferred in the name of the community of the communit REENA CHIRAYATH).

Adv. Parag J. Pimple S/4, Pravin Palace, Pt. Dindayal Nagar, Vasai Road (W), Tal. Vasai, Dist. Palghar 401 202. Mob : 9890079352 Place: Vasai Road (W) Date: 07/01/2022

PUBLIC NOTICE

Late Mr. ALAMSINGH MADANSINGH RAWAT was the co-owner of Flat no. 302 on Third floor, in the building known as Yashwant Galaxy Co-op. Hsg. Soc. Ltd. Bolinj, Virar (W), Tal. Vasai, Dist. Palghar. Mr. ALAMSINGH MADANSINGH RAWAT died intestate on 25/06/2015 and after his death the society intends to transfer the share, title and interest in the abovesaid flat to his wife, legal heir Mrs PARVATIDEVI ALAMSINGH RAWAT The other legal heirs and children of the deceased have given their no objection for the said transfer. Claims/Objections are also invited from the heir or heirs o other claimants/Objector or objections to the Transfer of the Shares and interest of the deceased member in the capital/property of the society within period of 14 days from the publication of this notice, with copies of such documents and other proofs in support o his/her/their claims/objections fo transfer of shares and interest of the deceased member in the capital/property of the society, or to us at the below

Adv. Parag J. Pimple S/4, Pravin Palace, Pt. Dindayal Nagar, Vasai Road (W), Tal. Vasai, Dist. Palghar 401 202. Mob : 9890079352 Place: Vasai Road (W) Date: 07/01/2022

mentioned address. If no claims biections are received within the period

nterest of the deceased member in the

Capital/property of the society and title o construed to be clear and will be transferred and construed to be clear and will be transferred in the name of Mrs.

PARVATIDEVIALAMSINGH RAWAT.

LOST & FOUND

This is to bring to notice of the public at large that the Original Agreement No.592 / 2010 duly registered with the Sub Registrar - Palghar between IFCI Limited and Aeon Creations Pvt. Ltd. for Plot No. J-79, MIDC, Tarapor Industrial Area, Boisar, Thane, Maharashtra, has been lost/ misplaced and a police complaint for the same has been lodged. If anybody finds the same, please send it to 'Aeon Creations Pvt. Ltd.' on

Business Standard MUMBAI EDITION

the above mentioned address

Printed and Published by Sangita Kheora on behalf of Business Standard Private mited and Printed at M/s. Dangat Media Private Limited, 22 Digha M.I.D.C., TTC ndustrial Area, Vishnu Nagar, Digha, Navi Mumbai, 400708 and M/s. Dainik Bhaskar, Plot no. 10.11, Sector B. (M.P.)-462023. & Published at H/4 & I/3, Building H, Paragon Centre, Opp. Birla Centurion, P.B.Marg, Worli, Mumbai- 400013

Editor: Shailesh Dobhal

RNI NO: 66308/1996 Readers should write their feedback at

feedback@bsmail.in Fax: +91-11-23720201 For Subscription and Circulation

enquiries please contact:

Ms. Mansi Singh **Head-Customer Relations** Business Standard Private Limited. H/4 & I/3, Building H,Paragon Centre, Opp. Birla Centurion, P.B.Marg, Worli,

Mumbai - 400013 E-mail: subs_bs@bsmail.in "or sms. REACHBS TO 57575

> Overseas subscription (Mumbai Edition Only)

One year subscription rate by air mail INR 51765 : USD 725

DISCLAIMER News reports and feature articles in Business Standard seek to present an unbiased pic ture of developments in the markets, the corporat world and the government. Actual development can turn out to be different owing to circumstance beauted to be considered to the constant of the beauted to be considered to the constant of the beauted to be considered to the constant of the beauted to be considered to the constant of the beauted to be considered to the constant of the beauted to be considered to the constant of the beauted to be considered to the constant of the beauted to be considered to the constant of the beauted to be constant of the constant of constant of the constant of the constant of co beyond Business Standard's control and knowledge Business Standard does not take any responsibility for investment or business decisions taken by readers on the basis of reports and articles published in the newspaper. Readers are expected to form their own judgement. Business Standard does not associate itself with or

Business Standard does not associate tester with or stand by the contents of any of the advertisements accepted in good faith and published by it. Any claim related to the advertisements should be directed to the advertisers concerned. Unless explicitly stated otherwise, all rights reserved by MVs Business Standard Pvt. Ltd. Any printing, publication, reproduction terromission or rediscemublication, reproduction, transmission or redissem nation of the contents, in any form or by any means, is prohibited without the prior written con sent of M/s Business Standard Pvt. Ltd. Any such prohibited and unauthorised act by any person/lega

ntity shall invite civil and criminal liabilities No Air Surcharge

इंडियन बैंक



Indian Bank

🛕 इलाहाबाद

ALLAHABAD

Nariman Point Br.: 210, Mittal Tower, "B" Wing, Gr. Floor, Nariman Point, Mumbai-400 021, MH. POSSESSION NOTICE (FOR IMMOVABLE PROPERTY) [Under Rule 8(1) of Security Interest (Enforcement) Rules, 20021 WHEREAS, The undersigned being the Authorised Officer of Indian Bank, Nariman

Point Branch, 210, Mittal Tower, Nariman Point, Mumbai-400 021, under the Securitization and econstruction of Financial Assets and Enforcement of Security Interest Act, 2002 (Act No. 54) of 2002) and in exercise of powers conferred under section 13 (12) read with rule 8 and 9 of Security Interest (Enforcement) Rules 2002 issued a Demand Notice dated 11.10.2021 calling upon the borrower 1. M/s. Landmark Motels and Travels Pvt. Ltd. (Borrower & Mortgagor) 201, Karishma Chambers, Off Sahar Road, Next to Bombay Cambridge High School, Andhe (E), Mumbai-400 069; 2. Mr. Mohammad Nayeem Z I Sait (Director); 3. Mr. Sabas Joseph Rodrigues (Director): 4. Mr. K. G. Hassan Sait (Director): 5. Mr. Davis Kolattukudv Paul (Director); 6. Mrs. Nadiya Nayeem Sait (Guarantor) to repay the amount mentioned in the notice ₹ 26.47.17.169.02 (Rs. Twenty Six Crore Forty Seven Lakhs Seventeen Thousan One Hundred Sixty Nine & Paise Two Only) as on 10.10.2021 within 60 days from the date of receipt of said notice with future interest and incidental charges with effect from 01.10.2021. The borrower having failed to repay the amount, notice is hereby given to the borrower and the public in general that the undersigned has taken possession of the property described here n below in exercise of powers conferred on him / her under section 13(4) of the said Act read with rule 8 and 9 of the said rule on this 31st day of December 2021.

The borrower in particular and the public in general is hereby cautioned not to dea with the property and any dealings with the property will be subject to the charge of Indian Bank, Nariman Point Branch, 210 Mittal Tower Nariman Point, Mumbai 400 021 for an amount of ₹ 26,47,17,169.02 (Rs. Twenty Six Crore Forty Seven Lakhs Seventeen Thousand One Hundred Sixty Nine & Paise Two Only) as on 10.10.2021 with the future nterest and incidental charges with effect from 11.10.2021.

DESCRIPTION OF THE IMMOVABLE PROPERTY

- Shop No. 2, Ground Floor, admeasuring area 600 Sq. ft. (Carpet) along with Basement of 535 Sq. ft. (Carpet) for Godown purpose in the Building known as "Karishma Chambers Business Centre Co-Op. Premises Society Ltd." situated at Baman Wada, Vill. Sahar Next to Bombay Cambridge School, Off. Sahar Rd., J. B. Nagar, Andheri (E), Tal. Andheri Mumbai-400 069
- •Office No. 201 on 2nd Floor admeasuring area 593 Sq. ft. (Carpet),Office No.202 on 2nd Floor admeasuring area 485 Sq. ft (Carpet): • Office No. 203 on 2nd Floor admeasuring area 446 Sq. ft. (Carpet); •Office No. 204 on 2nd Floor admeasuring area 378 Sq. ft. (Carpet); •Office No. 205 on 2nd Floor admeasuring area 304 Sq. ft. (Carpet); •Office No. 206 on 2nd Floor admeasuring area 252 Sq. ft (Carpet) in the Building known as "Karishma Chambers Business Centre Co-Op. Premises Society Ltd." situated at Baman Wada, Village Sahar, Next to Bombay Cambridge School, Off. Sahar Rd., J. B. Nagar Andheri (E), Taluka Andheri, Mumbai-400 069, MH.
- •Office No. 301 on 3rd Floor admeasuring area 593 Sq. ft. (Carpet); •Office No. 302 on 3rd Floor admeasuring area 458 Sq. ft. (Carpet); • Office No. 303 on 3rd Floor admeasuring area 446 Sq. ft. (Carpet); •Office No. 304 on 3rd Floor admeasuring area 378 Sq. ft. (Carpet): •Office No. 305 on 3rd Floor admeasuring area 304 Sq. ft. (Carpet): •Office No. 306 on 3rd Floor admeasuring area 252 Sq. ft (Carpet) in the Building known as "Karishma Chambers Business Centre Co-Op. Premises Society Ltd." situated at Baman Wada, Village Sahar, Next to Bombay Cambridge School, Off. Sahar Rd., J. B. Nagar, Andheri (E), Taluka Andheri, Mumbai-400 069
- Office No. 401 on 4th Floor admeasuring area 593 Sq. ft. (Carpet);
 Office No. 402 on 4th Floor admeasuring area 458 Sq. ft. (Carpet); •Office No. 403 on 4th Floor admeasuring area 446 Sq. ft. (Carpet); •Office No. 404 on 4th Floor admeasuring area 378 Sq. ft. (Carpet); •Office No. 405 on 4th Floor admeasuring area 304 Sq. ft. (Carpet) •Office No. 406 on 4th Floor admeasuring area 252 Sq. ft. (Carpet) in the Building known as "Karishma Chambers Business Centre Co-Op. Premises Society Ltd." situated at Baman Wada, Village Sahar, Next to Bombay Cambridge School, Off. Sahar Rd., J. B. Nagar, Andheri (E), Taluka Andheri, Mumbai-400 069
- Entire 6th Floor admeasuring area 2431 Sq. ft. (Carpet) in the Building known as "Karishma Chambers Business Centre Co-Op. Premises Society Ltd." situated at Baman Wada, Village Sahar, Next to Bombay Cambridge School, Off. Sahar Rd., J. B. Nagar Andheri (E), Taluka Andheri, Mumbai-400 069.
- Flat No. 35 on Ground floor admeasuring area 550 Sq. ft. (built-up) in the Building know as "Vishal Nagar" Co-op. Hsg. Society Ltd. situated at Seven Bungalows, Versova Road Andheri (W), Mumbai-400 061
- Flat No. 11 on Ground floor admeasuring area 590 Sq. ft. (built-up) in the Building know as "Vishal Nagar" Co-op. Hsg. Society Ltd. situated at Seven Bungalows, Versova Road, Andheri (W), Mumbai-400 061,

Place: Nariman Point, Mumba For Indian Bank



Business Standard

Insight Out





15 ಪಟ್ಟು ಸೋಂಕು ಹೆಚ್ಚಳ

ಪ್ರಕರಣಗಳು 15 ಪಟ್ಟು ಹೆಚ್ಚಾಗಿವೆ. ಡಿಸೆಂಬರ್ 27ರಂದು 6,358 ಪ್ರಕರಣಗಳು ಪತ್ರೆಯಾಗಿವೆ. ಕೊರೊನಾ ರೂಪಾಂತರ ಓಮಿಕ್ರಾನ್ ಪ್ರಕರಣಗಳು ಸಹ ಭಾರತದಲ್ಲಿ ಏರಿಕೆ ಕಾಣುತ್ತಿವೆ. ಇದೇ ವೇಳೆ, 17 ರಾಜ್ಯಗಳ 41 ಜಿಲ್ಲೆಗಳಲ್ಲಿ ವಾರದ ಪಾಸಿಟಿವಿಟಿ ದರವು ಶೇ.10ಕ್ಕಿಂತ ಹೆಚ್ಚಾಗಿದೆ. ಎರಡು ವಾರಗಳ ಹಿಂದೆ 2 ಜಿಲ್ಲೆಗಳಲ್ಲಿ ಮಾತ್ರ ಪಾಸಿಟಿವಿಟಿ ದರವು ಶೇ.10ಕ್ಕಿಂತ ಹೆಚ್ಚಾಗಿತ್ತು. ಇವುಗಳಲ್ಲಿ ಪಶ್ಚಿಮ ಬಂಗಾಳ

ಮತ್ತು ಮಿಜೋರಾಂನ 7-7 ಜಿಲ್ಲೆ ಗಳು, ಮಹಾರಾಷ್ಟ್ರದ 6 ಜಿಲ್ಲೆಗಳು, ದೆಹಲಿಯ 4 ಜಿಲ್ಲೆಗಳು ಸೇರಿವೆ. ನೀತಿ ಆಯೋಗದ ಸದಸ್ಯ ಡಾ.ವಿ.ಕೆ. ಪಾಲ್ ಪ್ರಕಾರ, ಕೊರೊನಾ ಪ್ರಕರಣಗಳ ಸಂಖ್ಯೆಯು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದಾಗ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಸ್ವಲ್ಪ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.

ಮೇಕೆದಾಟು ಕಾಂಗ್ರೆಸ್ ಪಾದೆಯಾತ್ರೆ

ಕೇಂದ್ರದ ಒಪ್ಪಿಗೆಯನ್ನು ಗೌಡರೇ ಕೊಡಿಸಲಿ ಎಂದು ಹೇಳಿದ್ದಾರೆ, ಹಾಗಾದರೆ ದೇವೇಗೌಡರಿಂದ ಮಾತ್ರಯೋಜನೆ ಜಾರಿಗೊಳಿಸಲು ಸಾಧ್ಯಎಂಬುವುದನ್ನು ಒಪ್ಪಿಕೊಂಡ ಹಾಗಾಯಿತು.ಹಾಗಾದರೆಪಾದಯಾತ್ರೆ ಏತಕ್ಕೆ ಎಂದಿದ್ದಾರೆ.

ಆಡಳಿತಾತ್ಮಕ,ಕಾನೂನುಹಾಗೂ

ತಾಂತ್ರಿಕ ಅಂಶಗಳ ಆಧಾರದ ಮೇಲೆ ದೇವೇಗೌಡರಿಗೆ ಯಾವಾಗ ಏನು ಹೇಗೆ ಹೆಜ್ಜೆ ಇಡಬೇಕೆಂಬುದು ಗೊತ್ತಿದೆ. ಸಿದ್ದರಾಮಯ್ಯರವರಿಂದ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ರಾಜ್ಯದ ನೀರಾವರಿಗೆ ದೇವೇಗೌಡರ ಕೊಡುಗೆಯನ್ನು ಉಪೇಕ್ಷಿಸಿ ಸುಳ್ಳುಗಳ ಮೂಲಕ ಜನರಿಗೆ ತಪ್ಪು ಮಾಹಿತಿ

ನೀಡುವುದು ರಾಜ್ಯಕ್ಕೆ ಮಾಡುವ ದ್ರೋಹ ಇನ್ನಾದರು ಸುಳ್ಳು ಹೇಳುವುದು ಬಿಟ್ಟರೆ ಒಳಿತು. ಇಲ್ಲವಾದರೆ, ಜನರೇ ಸುಳ್ಳಯ್ಯನ ನಾಲಿಗೆಗೆ ಬುದ್ದಿ ಕಲಿಸಲಿದ್ದಾರೆ ಎಂದು ಕುಮಾರಸ್ವಾಮಿ ಸಿದ್ದರಾಮಯ್ಯ ವಿರುದ್ಧ ಟ್ವಿಟರ್ನಲ್ಲಿ ವಾಗ್ಗಾಳಿ

ರಸ್ತೆ ತಡೆ ನಡೆಸಿದ್ದರಿಂದ ಪ್ರಧಾನಿ

ಹಾಗೂ ಬೆಂಗಾವಲು ಪಡೆ

ವಾಹನಗಳು ಫ್ಲೈಓವರ್ನಲ್ಲೇ 20

ನಿಮಿಷ ಸಿಕ್ಕಿ ಹಾಕಿಕೊಂಡಿದ್ದರು.

ತಕ್ಷಣವೇ ಪ್ರಧಾನಿಯವರು ಎಲ್ಲ

ಕಾರ್ಯಕ್ರಮಗಳನ್ನು ರದ್ದು ಪಡಿಸಿ

ಭದ್ರತಾಲೋಪವಾಗಿರುವ ಬಗ್ಗೆ

ದೇಶಾದ್ಯಂತ ವ್ಯಾಪಕ ಟೀಕೆಗಳು

ವ್ಯಕ್ತವಾಗಿದ್ದು, ಕಾಂಗ್ರೆಸ್ ಮತ್ತು

ಬಿಜೆಪಿ ನಡುವೆ ಜಟಾಪಟಿಗೆ

ದೆಹಲಿಗೆ ಆಗಮಿಸಿದ್ದರು.

ಪ್ರಧಾನಿ ಭದ್ರತೆ ವೈಫಲ್ಯ ವೇಳೆ ಫಿರೋಜ್ ಮರದಲ್ಲಿ ರೈತರು

ನೆರವು ನೀಡಲಿದ್ದಾರೆ. ಘಟನೆಯಿಂದಾಗಿ ಮಟ್ಟದಲ್ಲಿ ಅಂತಾರಾಷ್ಟ್ರೀಯ ಮುಜುಗರ ಅನುಭವಿಸುವಂತಾಗಿದೆ ಎಂದು ಹೇಳಿದರು. ಹಿರಿಯ ವಕೀಲ ಪಿ.ಎಸ್ ಪಟ್ರಾಲಿಯಾ ಹಾಗೂ ಪಂಜಾಬ್ ನ ಅಡ್ರೊಕೇಟ್ ಜನರಲ್ ಪ್ರಧಾನಿಯವರ ಭದ್ರತಾ ಈ ಘಟನೆಯ ಬಗ್ಗೆ ಪಂಜಾಬ್

ಲೋಪವಾಗಿರುವುದು ಅತ್ಯಂತ ಗಂಭೀರ ವಿಷಯವಾಗಿದೆ ಎಂದರು. ಸರ್ಕಾರ ತನಿಖೆ ನಡೆಸಲು ಸಮಿತಿ ರಚಿಸಿ ಮೂರು ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಿದೆ. ಇದರ ಜತೆಗೆ ಕೇಂದ್ರ ಸರ್ಕಾರವು

ಭದ್ರತಾ ಲೋಪವಾಗಿರುವ ಬಗ್ಗೆ ಮೂರು ಸದಸ್ಯರನ್ನೊಳಗೊಂಡ ಸದಸ್ಯರನ್ನು ರಚಿಸಿದೆ. ಆದರೆ, ತನಿಖೆ ನಡೆಸುವ ಸಂಬಂಧ ಕೇಂದ್ರಮತ್ತು ರಾಜ್ಯಸರ್ಕಾರಗಳು ಪ್ರತ್ಯೇಕವಾಗಿ ರಚಿಸಿರುವ ಸಮಿತಿಗಳನ್ನು ಸೋಮುವಾರದವರೆಗೂ ಮುಂದುವರೆಸಬಾರದು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.

ಬುಧವಾರ ರ್ಯಾಲಿ ಮತ್ತು ಇನ್ನಿತರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ನರೇಂದ್ರಮೋದಿ ಅವರು ಪಂಜಾಬ್ ನ ಫಿರೋಜ್ ಮರ್ ಗೆ ಭೇಟಿ ನೀಡಿದ್ದರು. ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ಪ್ರಯಾಣಿಸುತ್ತಿದ್ದ

RES POLYTECHNIC

ನಗರದ ಸುಂಕದಕಟ್ಟೆಯ ಆರ್. ಇ. ಎಸ್. ಪಾಲಿಟೆಕ್ಟಿಕ್ ನಲ್ಲಿ

ಬಿಬಿಎಂಪಿಯ ಆರೋಗ್ಯ ಇಲಾಖೆಯ ಸಹಕಾರದಿಂದ

15-18 ವಯಸ್ಸಿನ ವಿದ್ಯಾರ್ಥಿಗಳಿಗೆ ಕೊರೊನಾ ಚುಚ್ಚುಮದ್ದು

ನೀಡಲಾಯಿತು. ಆಡಿ. ಅಂಬರೀಶ್ ರವರ ತಂಡದೊಂದಿಗೆ ಸಂಸೆಯ

ಕಾರ್ಯದರ್ಶಿಗಳಾದ ಆರ್. ಗುಣಶೀಲನ್, ಪ್ರಾಂಶುಪಾಲರಾದ

ಎಚ್. ಗೋಪಾಲಕೃಷ್ಣ ಹಾಗು ಉಪ ಪ್ರಾಂಶುಪಾಲರದ ಶ್ರೀಕಾಂತ್


ಪಾಟೀಲ್ ಇದ್ದಾರೆ.

ಭದ್ರತೆ ವಿಫಲ : ಕೈ ವಿರುದ್ಧ

ಬಾದಲ್ ವಾಗ್ಧಾಆ

ವಾಗ್ದಾಳಿ ನಡೆಸಿದ್ದಾರೆ.

ಮೊದಲಿಗೆ,



ಕಾರಣವಾಗಿದೆ.

ಬೆಳಗಾವಿ,ಜ.7– ಕಳ್ಳತನದಲ್ಲಿ ಬಾಲಕನೋರ್ವ ದೊಡ್ಡವರನ್ನೂ ಮೀರಿಸಿದ್ದು ಗೋಕಾಕ್ ನಲ್ಲಿ ಹಾಡುಹಗಲೇ ಮಾಲೀಕರ ಕಣ್ಣಿಗೆ ಮಣ್ಣೆರಚಿದ ಬಾಲಕ, ಹಣ ಕದ್ದು ಪರಾರಿಯಾಗಿದ್ದಾನೆ. ಯಾರಿಗೂ ಗೊತ್ತಾಗದಂತೆ ನುಸುಳಾಡಿ ದೋಚಿರುವ ಬಾಲಕ ನೋಡ ನೋಡುತ್ತಿದ್ದಂತೆಯೇ ಹಣದ ಪೆಟ್ಟಿಗೆಯಲ್ಲಿದ್ದ 9ಸಾವಿರ ರೂಗಳನ್ನು ಕಳವು ಮಾಡಿ ಪರಾರಿಯಾಗಿದ್ದಾನೆ.ಗೋಕಾಕ್ ನಗರದದುರ್ಗಾ ಹೋಟೆಲ್ನಲ್ಲಿ ಈ ಘಟನೆ ನಡೆದಿದೆ.

LIUNIOR CIVIL HIDGE CITY CIVIL COURT AT SECUNDERABAD

Ms. Ashwini Rai,

Ms. Ashwini Rai

...Defendant

This is to bring to your notice that the above-mentioned plain-tiff has filed O.S No. 761 of 2021 on the file of Hon'ble I Junior Civil Judge, City Civil ಇಂದುಮಾಧ್ಯಮಪ್ರತಿನಿಧಿಗಳೊಂದಿಗೆ Court Secunderabad against you ಪ್ರತಿಕ್ರಿಯಿಸಿದ ಅವರು, ಪ್ರಧಾನಿಗೆ for eviction and other reliefs in for eviction and other reliefs in respect of Shop No. 1, Ground Floor, Municipal No. 1-7-281 to 283, situated at Kalasiguda Sarojini Devi Road Secunderabad. If you have any objection with respect to the ರಕ್ಷಣೆ ನೀಡುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ತಿಳಿಸಿದ್ದಾರೆ. above suit, you are required to ರಸ್ತೆಯನ್ನು appear in person or through a duly appointed advocate before the Hon'ble I Junior Civil Judge, City civil Court, Secunderabad ನಿರ್ಬಂಧಿಸಬಾರದು. ಮತ್ತೊಂದೆಡೆ, ಅವರ ಕಾರ್ಯ ಕ್ರಮದಲ್ಲಿ ಯಾವುದೇ on 21-01-2022 at 10:30 Am and place your objections, if any. In absence thereof, the Hon'ble court shall proceed to decide the matter based on the ಇರಲಿಲ್ಲ ಎಂದು ಹೇಳುತ್ತಿರುವುದು

ಎಂದು ಶಿರೋಮಣಿ ಅಕಾಲಿದಳ ಸರಿಯಲ್ಲ ಎಂದು ಅವರು ಹೇಳಿದರು. material available on record. /ISSUED UNDER ORDER OF THE COURT// SUNIL GANU

ಜೋಗದಲ್ಲ ರೋಪ್ ವೇ, ಸ್ಟಾರ್ ಹೋಟೆಲ್ : 116 ಕೋಟ ರೂ. ಅನುದಾನ

ಶಿವಮೊಗ್ಗ, ಜ. 7- ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ಖಾಸಗಿ ಸಹಭಾಗಿತ್ರದಲ್ಲಿ, ರೋಪ್ ವೇ ಹಾಗೂ ಪಂಚತಾರಾ ಹೋಟೆಲ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ.

ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಜರುಗಿದ, ಸಚಿವ ಸಂಪುಟ ಸಭೆಯಲ್ಲಿ 116 ಕೋಟಿ ರೂ. ಮಂಜೂರಿಗೆ ನಿರ್ಧರಿಸಲಾಗಿದೆ. ಶರಾವತಿ ನದಿಗೆ ಅಡ್ಡಲಾಗಿ ರೋಪ್ ವೇ ನಿರ್ಮಿಸಲಾಗುತ್ತದೆ. ರೋಪ್ ವೇ ಹಾಗೂ ಪಂಚತಾರಾ ಹೋಟೆಲ್ ನಿರ್ಮಾಣ, ಜೋಗ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಗೆ ಬರುವುದಿಲ್ಲವಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ನವದೆಹಲಿ,ಜ.7–ಪಂಜಾಬ್ನಲ್ಲಿ

ಮೋದಿಗೆ ಭದ್ರತೆ ಒದಗಿಸಲು ಜನಸಂದಣಿ

ಕಾಂಗ್ರೆಸ್ ಸರ್ಕಾರವು ಪ್ರಧಾನಿ

ಸಂಪೂರ್ಣವಾಗಿ ವಿಫಲವಾಗಿದೆ

(ಎಸ್ಎಡಿ)ನಾಯಕಪಿ.ಎಸ್.ಬಾದಲ್

ಸಂಜೆವಾಣಿ ಶಾಪರ್ ಗೈಡ್ For Details Contact Mo: 9449871825 SANJEVANI SHOPPER GUIDE Ph: 22868882 22866213

ಕೆಲಸಕ್ತೆ ಬೇಕಾಗಿದ್ದಾರೆ

ಬೆಂಗಳೂರು ಬ್ರಾಂಚ್ಗಳಲ್ಲಿ ಕೆಲಸಕ್ಕೆ ಬೇಕಾಗಿದ್ದಾರೆ.

Computer Operator Ladies 2 Person & Office Incharge-1 Person (Qulf: Puc to Degree) **Contact: SGRL Logistics Pvt Ltd** Peenya 2nd Stage Near By Batru Hotel, Bangalore

Marketing Manager: 1 Person Experience In Transport Field Minimum 2 year Contact: SRGL Logistics pvt Ltd

Opp BHEL Factory Ranganatha Colony, mysore Road, Bangalore. 9071414423, 9632786348

ಲಾಕ್ಡೌನ್ ಜಾರಿಯಲ್ಲ

ವಾಣಿಜ್ಯ ಚಟುವಟಿಕೆಗೆ ತೊಂದರೆಯಾಗದಿರುವ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.

ಸೋಂಕು ತಡೆಯಲು ಕಟ್ಪುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದ್ದೇವೆ

ಪಾಸಿಟಿವಿಟಿ ಆಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಉಡುಪಿ, ಕೋಲಾರ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಹೆಚ್ಚಾಗುತ್ತಿದೆ. ಸೋಂಕು ಹೆಚ್ಚಾಗಿರುವ ಸ್ಥಳಗಳಲ್ಲಿ ಮತ್ತಷ್ಟು

ರಾಜ್ಯದಲ್ಲಿ ಶೇ. 99 ರಷ್ಟು ಮೊದಲ ಡೋಸ್ ಲಸಿಕೆಯನ್ನು ನೀಡಲಾಗಿದೆ. ಶೇ. 80 ರಷ್ಟು ಜನ 2ನೇ ಡೋಸ್ ಲಸಿಕೆ ಪಡೆದಿದ್ದಾರೆ ಇಡೀ ದೇಶದಲ್ಲಿ ಲಸಿಕೆ ನೀಡಿಕೆಯಲ್ಲಿ ನಾವು 3ನೇ ಸ್ಥಾನದಲ್ಲಿದ್ದೇವೆ ಎಂದರು. ರಾಜ್ಯದಲ್ಲಿ 15 ರಿಂದ 18 ವರ್ಷ ಮಕ್ಕಳಿಗೆ ಲಸಿಕೆ ನೀಡಿಕೆಯಲ್ಲಿ ಕರ್ನಾಟಕ ದೇಶದಲ್ಲೇ 2ನೇ ಸ್ಥಾನದಲ್ಲಿದೆ. 4 ದಿನಗಳಲ್ಲಿ ಶೇ. 42 ರಷ್ಟು ಲಸಿಕೆ ನೀಡಿದ್ದೇವೆ. 13 ಲಕ್ಷ ಮಕ್ಕಳಿಗೆ ಲಸಿಕೆ ನೀಡಲಾಗಿದೆ ಎಂದರು.

ಪ್ರಧಾನಿಗಳಿಗೆ ಸೂಕ್ತ ಭದ್ರತೆ ನೀಡದೆ ಲೋಪವೆಸಗಿರುವ ಪಂಜಾಬ್ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಅವರು ಒತ್ತಾಯಿಸಿದರು. ಪಂಜಾಬ್ ಸರ್ಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿ ರಾಷ್ಟ್ರಪತಿಗಳಿಗೆ

ಪಿಜನೀಟ್ ಕೌನಿಅಂಗ್

ಮಾನದಂಡಗಳಿಗೆ ಸಂಬಂಧಿಸಿದಂತೆ, ಪ್ರವೇಶ ಪ್ರಕ್ರಿಯೆಯನ್ನು ಮತ್ತಷ್ಟು ವಿಳಂಬಗೊಳಿಸದಂತೆ ಪ್ರಸ್ತುತ ಪ್ರವೇಶ ವರ್ಷಕ್ಕೆ ಕಾರ್ಯನಿರ್ವಹಿಸಲು ನ್ಯಾಯಾಲಯವು ಪ್ರಸ್ತುತ ಮಾನದಂಡಗಳಿಗೆ ಅನುಮತಿ ನೀಡಿತು. ಆದಾಗ್ಯೂ, ಇಡಬ್ಲ್ಯುಎಸ್ ಮಾನದಂಡಗಳ ಭವಿಷ್ಯದ ಅನ್ವಯವು ಅರ್ಜಿಗಳ ಅಂತಿಮ ಫಲಿತಾಂಶಕ್ಕೆ ಒಳಪಟ್ಟಿರುತ್ತದೆ ಎಂದು ತಿಳಿಸಿದೆ. ಈ ಮೂಲಕ ನೀಟ್ ಪಿಜಿ 2021ರ ಕೌನ್ಸಿಲಿಂಗ್ ಪುನರಾರಂಭಿಸೋದಕ್ಕೆ ಗ್ರೀನ್ ಸಿಗ್ಯಲ್ ನೀಡಿದೆ. ಸ್ನಾತಕೋತ್ತರ ವೈದ್ಯಕೀಯ ಪದವಿಗೆ ಕೌನ್ನಿಲಿಂಗ್ ಆರಂಭಿಸುವಂತೆ ಸ್ಥಾನಿಕ ವೈದ್ಯರು ನಿರಂತರ ಪ್ರತಿಭಟನೆ ನಡೆಸಿದ್ದರು. ಹೊರರೋಗಿಗಳ ತಪಾಸಣೆ ಬಂದ್ ಮಾಡಿ ವೈದ್ಯರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಕೌನ್ಸಿಲಿಂಗ್ ಗೆ ಅನುಮತಿ ಸಿಕ್ಕಿರುವುದರಿಂದ ನೆಮ್ಮದಿಯ

ಡಿಕೆತಿಗೆ ಜಜೆಪಿ ಚಾಂಗ್

ಮೇಕೆದಾಟು ಯೋಜನೆ ತಡೆ– ಕೋರಿ ಯಾರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೋ ಆ ಪಕ್ಷದ ಸರ್ಕಾರದೊಂದಿಗೆ ತಮಿಳುನಾಡಿನಲ್ಲಿ ಕಾಂಗ್ರೆಸ್ ಚುನಾವಣಾ ಪೂರ್ವ ಹಾಗೂ ಚುನಾವಣೋತ್ತರ ಮೈತ್ರಿಯಲ್ಲಿದೆ. ಹಾಗಾದರೆ ಸೋನಿಯಾಗಾಂಧಿ ಕುಮ್ಮಕ್ಕಿನಿಂದ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆ

ಡಿಎಂಕೆ ಜತೆಗೆ ಮೈತ್ರಿಮಾಡಿಕೊಂಡಿದೆ. ಹಾಗಾದರೆ ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ ವಿರುದ್ಧ ಎಂದು ಪ್ರಶ್ನಿಸಿರುವ ಬಿಜೆಪಿ, ತಮಿಳುನಾಡು ಸರ್ಕಾರದ ಜತೆ ಮಾತನಾಡಿ ಅರ್ಜಿ ವಾಪಸ್ ಪಡೆಯುವಂತೆ ಮಾಡಿ ನಿಮ್ಮ ತಾಕತ್ರನ್ನು ಪ್ರದರ್ಶಿಸಿ ಎಂದು ಟ್ವೀಟರ್ನಲ್ಲಿ

PUBLIC NOTICE

It is hereby notified that, my client has agreed to purchase the Schedule property from its Owners: M/s PAPRIKA WEAR, a Partnership Firm having its office at No.125/8, situated at 5th Cross, Kalasipalyam New Extension, Bangalore-560002, represented by its Partners: Sri. SURENDRA AGARWAL, Sri. ABHISHEK AGARWAL and Smt. SUMAN AGARWAL, residing at No.252, Defence Colony, 2nd Stage, Indiranagar, Bangalore-560038.

Apart from the said Owners, if any other person/s have any manner of right, title and or interest or claim or charge or lien over the Schedule property or otherwise have any lawful objection/s for sale of the Schedule Property by the aforesaid Owners, they are hereby called upon to file their objection/s in writing, along with the photocopies of documents on which they rely, with the undersigned, within 14days from the date of publication of this notice. Objection/s received thereafter will not be binding on my client. SCHEDULE

All that piece and parcel of the commercial property bearing Municipal No.8 (old No.125), PID No.48-91-8, measuring East to West 62 feet 6 inches and North to South 125 feet, with a building thereon, situated at 5th Cross, New Kalasipalyam Extension, Bangalore and bounded on:

PUBLIC NOTICE

It is hereby notified that, my client has agreed to purchase the

Schedule property from its Owner: Sri. G. Sandeep Sethiya S/o

Sri.J.Goutham Chand Sethiya, residing at No.54/19, Lakshmi Road,

Apart from the said Owner, if any other person/s have any manner of

right, title and or interest or claim or charge or lien over the Schedule

property or otherwise have any lawful objection/s for sale of the

Schedule Property by the aforesaid Owner, they are hereby called

upon to file their objection/s in writing, along with the photocopies

of documents on which they rely, with the undersigned, within

10days from the date of publication of this notice. Objection/s

SCHEDULE

All that piece and parcel of the Industrial property bearing Municipal

No.14 (old No.114), PID No.41-205-14, measuring East to West 40

ft and North to South 90 ft, with a building thereon, situated at 4th

Cross, Deevatigeramanahalli Village, now Patel Puttappa Industrial

East by : Corporation Drain West by: Property bearing No.124 North by: Road South by: Property bearing No.135

Sd/- S.F. Goutam Chand,

Basavanagudi, Bengaluru - 560 004

4th Cross, Shanthinagar, Bangalore-560027.

received thereafter will not be binding on my client.

Layout, Deepanjalinagar, Bangalore and bounded on:

East by : Private Property

West by : Private Property

North by : Private Property

Sd/- S.F. Goutam Chand,

No.60, 2nd Floor, Kanakapura Road,

Basavanagudi, Bengaluru - 560 004

Goutam Associates

South by : Road.

Advocate

Advocate Advocate M/s Ganu & Co., Advocates Goutam Associates No.60, 2nd Floor, Kanakapura Road,

201-202, 3-5-874/A, vipanchi Estate Hyderguda, Hyderabad 500 029

ADC India Communications Ltd. CIN: L32209KA1988PLC009313 # Regd. Office: No.10C, 2nd Phase, 1st Main Peenva Industrial Area, Bangalore-560058 Tel:+91 80 28396102 / 28396291 ${\sf Email:} \textbf{support@adckcl.com}$

Website: www.adckcl.com NOTICE

Notice is hereby given pursuant to Regulation 29 read with Regulation 47 of SEBI (Listing Obligations and Disclosure Requirements) Regulations, 2015 that a Meeting of the Board of Directors of the Company will be held on Friday, February 04, 2022, inter alia, to consider and approve the unaudited financial results of the Company for the quarter ended December 31,

This information is also available on the website of BSE Limited at www.bseindia.com and shall also be available on the website of Company www.adckcl.com.

For ADC India Communications Ltd R.Ganesh

Company Secretary Place: Bangalore Date: January 06, 2022

ಸೋಂಕು ತಡೆಗೆ ಸರ್ಕಾರ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. 1 ಮತ್ತು 2ನೇ ಅಲೆಯ ಅನುಭವಗಳ ಆಧಾರದ ಮೇಲೆ

3ನೇ ಅಲೆ ಬಹಳ ವೇಗವಾಗಿ ಹರಡುತ್ತಿದೆ. ನಿನ್ನೆ ಶೇ.3.95ರಷ್ಟು

ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.

ಮೇಕೆದಾಟು ಯೋಜನೆ ಜಾರಿಗೆ

ರಾಜ್ಯಪಾಲರ ಮೂಲಕ ಮನವಿ ಸಲ್ಲಿಸಿದ್ದೇವೆ ಎಂದರು.

ಇಡಬ್ಲ್ಯುಎಸ್ (ರೂ.8 ಲಕ್ಷ ಒಟ್ಟು ವಾರ್ಷಿಕ ಆದಾಯ ಕಡಿತ) ನಿರ್ಧರಿಸುವ ನಿಟ್ಟುಸಿರುಬಿಡುವಂತಾಗಿದೆ.

ಜನ್ಮ ಎತ್ತಿ ಬರಬೇಕು. ತಾಕತ್ತಿದ್ದರೆ ತಡೆಯಿರಿ ನೋಡೋಣ ಎಂಬ ಸವಾಲುಗಳನ್ನು ಕೆಪಿಸಿಸಿ ಅಧ್ಯಕ್ಷ ಪುಡಿ ರೌಡಿಯಂತೆ ವರ್ತಿಸುತ್ತಿದ್ದಾರೆ. ಡಿಕೆಶಿವರೇ ನೀವು ರೌಡಿ ಕೊತ್ತಾಲ್ ನಶಿಷ್ಯ ಎಂದು ತೋರಿಸಿಕೊಡುತ್ತಿದ್ದೀರಿ ಎಂದು ಟ್ರೀಟ್ ಮಾಡಿದೆ.

ವಿರುದ್ದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದಿಯೇ ಎಂದು ಬಿಜೆಪಿ ಪ್ರಶ್ನಿಸಿದೆ. ಸುಳ್ಳು ಪ್ರತಿಪಾದನೆಗೆ ಹೊರಟಿರುವ ಕಾಂಗ್ರೆಸ್ ನಾಯಕರೇ, ಹತ್ತಾರು ಪ್ರಶ್ನೆ ಎತ್ತುವ ಮುನ್ನ ನಮ್ಮ ಒಂದು ಪ್ರಶ್ನೆಗೆ ಉತ್ತರಿಸಿ. ಮೇಕೆದಾಟು ಯೋಜನೆಗೆ ತಡೆ ಕೋರಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ಯಾರು ಇದಕ್ಕೆ ಉತ್ತರಿಸಿ ಎಂದು ಬಿಜೆಪಿ ಒತ್ತಾಯಿಸಿದೆ. ಪಾದಯಾತ್ರೆಯನ್ನು ತಡೆಯಲು

ರಾಜ್ಯ ಗೃಹ ಸಚಿವರು ಇನ್ನೊಂದು

ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷ ನಡೆಸಬೇಕಾಗಿರುವುದು

ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ಪೀಟರ್ ಬಾಗ್ಡಾನವಿಚ್ ಅವರು ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿದ್ದರು.ಅನೇಕನಿರ್ದೇಶಕರಿಗೆ ಅವರುಸ್ಪೂರ್ತಿ ಆಗಿದ್ದರು.ಸಿನಿಮಾ ನಿರ್ದೇಶಕ ಆಗುವುದಕ್ಕೂ ಮುನ್ನ ಅವರು ವಿಮರ್ಶಕನಾಗಿ ಪ್ರಖ್ಯಾತಿ

ನಟನಾಗಿಯೂ ಪೀಟರ್



ಎನ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಇಸ್ರೋ ಮಾಜಿ ಅಧ್ಯಕ್ಷ ಕಿರಣ್ ಕುಮಾರ್, ತರಳಬಾಳು ಸ್ವಾಮಿಗಳು, ಹುಲಿಕಲ್ ನಟರಾಜ್ ಹಾಗೂ ಮತ್ತಿತರರು ಇದ್ದಾರೆ.

ವಾರಾಂತ್ಯ ಕರ್ಫ್ಯೂ: ಮದ್ಯ ಮಾರಾಟ ಬಂದ್



ಬೆಂಗಳೂರು, ಜ. 7- ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ಸೆಲೆಯಲ್ಲಿ ರಾಜ್ಯ ಸರ್ಕಾರವು ಮದ್ಯ ಪ್ರಿಯರಿಗೆ ಶಾಕ್ ನೀಡಿದ್ದು, ವಾರಾಂತ್ಯ ಕರ್ಪ್ಯೂನಲ್ಲಿ ಮದ್ಯ ಮಾರಾಟ ಬಂದ್ ಆಗಲಿದೆ ಎಂದು ಅಬಕಾರಿ ಸಚಿವ ಗೋಪಾಲಯ್ಯ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಸಚಿವ ಗೋಪಾಲಯ್ಯ, ರಾಜ್ಯದಲ್ಲಿ ವಾರಾಂತ್ಯಕರ್ಪ್ಯೂ ಜಾರಿಹಿನೈಲೆಯಲ್ಲಿ ಇಂದು ರಾತ್ರಿ 8 ಗಂಟೆಯ ನಂತರ ಮದ್ಯ ಸಿಗಲ್ಲ. ಮದ್ಯ ಪಾರ್ಸಲ್ ಗೂ ಅನುಮತಿ ಇಲ್ಲ. ಒಂದು ವೇಳೆ ಮದ್ಯ ಮಾರಾಟ ಮಾಡಿ ಸಿಕ್ಕಿಬಿದ್ದರೆ ಬಾರ್ ಲೆಸೆನ್ ರದ್ದು

ಆಸ್ತರ್ ಪ್ರಶಸ್ತಿ ಪುರಸ್ಸೃತ, ಪೀಟರ್ ನಿಧನ



ವಾಷಿಂಗ್ರನ್.ಜ.7–ಆಸ್ಕರ್ ಪ್ರಶಸ್ತಿ ಪುರಸ್ಕೃತ, ಖ್ಯಾತ ಹಾಲಿವುಡ್ ನಿರ್ದೇಶಕ ಪೀಟರ್ ಬಾಗ್ಡಾನವಿಚ್ ನಿಧನವಾಗಿದ್ದಾರೆ. ಹಾಲಿವುಡ್ ಮಂದಿ ಕಂಬನಿ ಮಿಡಿದಿದ್ದಾರೆ. ಹಲವಾರು ಜನಪ್ರಿಯ ಹಾಲಿವುಡ್

ಪಡೆದಿದ್ದರೆ.

ಬಾಗ್ದಾನವಿಚ್ ಪ್ರಖ್ಯಾತಿ ಆಗಿದ್ದರು. ಅನೇಕ ಸಾಕ್ಷ್ಯಚಿತ್ರಗಳನ್ನೂ ಅವರು ನಿರ್ದೇಶಿಸಿದ್ದರು.ಸಿನಿಮಾಸಂಬಂಧಿತ ಹಲವು ಕೃತಿಗಳನ್ನು ಕೂಡ ಅವರ ರಚಿಸಿದ್ದರು. ಗೋಲ್ಡನ್ ಗ್ಲೋಬ್, ಆಸ್ಕರ್, ಗ್ರ್ಯಾಮಿ ಅವಾರ್ಡ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಅವರು ಪಡೆದುಕೊಂಡಿದ್ದರು. 1968ರಲ್ಲಿ ಅವರು ನಿರ್ದೇಶಕನಾಗಿ ಕೆಲಸ ಆರಂಭಿಸಿದರು. 1971ರಲ್ಲಿ ಅವರು ನಿರ್ದೇಶಿಸಿದ ದಿ ಲಾಸ್ ಪಿಕ್ಷರ್ ಶೋ ಸಿನಿಮಾ ಸೂಪರ್ ಹಿಟ್ ಆಗಿತ್ತು. 8 ವಿಭಾಗಳಲ್ಲಿ ಆಸ್ಕರ್ ಪ್ರಶಸ್ತಿಗೆ ಆ ಚಿತ್ರ ನಾಮ ನಿರ್ದೇಶನ ಆಗಿತ್ತು.

&ದುಗರ ಗಮನಕ್ಕೆ

ಪತ್ರಿಕೆಯಲ್ಲಿ ಪ್ರಕಟವಾಗುವ ಜಾಹೀರಾತುಗಳು ವಿಶ್ವಾಸಪೂ ರ್ಣವೇ ಆದರೂ ಅವುಗಳಲ್ಲಿನ ಮಾಹಿತಿ, ವಸ್ತುಲೋಪ-ದೋಷ, ಗುಣಮಟ್ಟ ಮುಂತಾದವುಗಳ ಕುರಿತು ಆಸಕ್ಕ ಸಾರ್ವಜನಿಕರು ಜಾಹೀರಾತುದಾರರೊಡನೆಯೇ ವ್ಯವಹರಿಸಬೇಕಾಗುತ್ತದೆ. ಅದಕ್ಕೆ ಪತ್ರಿಕೆ ಜವಾಬ್ದಾರಿಯಾಗುವುದಿಲ್ಲ. ಜಾಹೀರಾತು ವ್ಯವಸ್ಥಾಪಕರು

ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಮುಂಜಾನೆವರೆಗೂ ಬಾರ್,ರೆಸ್ರೋರೆಂಟ್,ಎಂಎಸ್ಐಎಲ್ ಎಲ್ಲಾವೂ ಬಂದ್ ಆಗಲಿದೆ. ಸೋಮವಾರದ ಬಳಿಕ ಬಾರ್, ರೆಸ್ಪೋರೆಂಟ್ ಗಳಲ್ಲಿ 50:50 ರೂಲ್ ಜಾಆರಿಯಾಗಲಿದ್ದು,ಬಾರ್,ಪಬ್ ಸಿಬ್ಬಂದಿ ಕಡ್ಡಾಯವಾಗಿ ಎರಡು ಡೋಸ್ ವ್ಯಾಕ್ಟಿನ್ ಪಡೆಯುವುದು ಕಡ್ಡಾಯವಾಗಿರುತದೆಎಂದುಅಬಕಾರಿ ಇಲಾಖೆ ಸೂಚನೆ ನೀಡಿದೆ.

ಬೆಂಕಿಗಾಹುತಿಯಾದ ಸಾಮಿಲ್: ಜಲ್ಲಾಧಿಕಾರಿ ಭೇಟ

ಶಿವಮೊಗ್ಗ, ಜ. 7– ಭದ್ರಾವತಿ ಮಂಜುನಾಥ್ ಸಾಮಿಲ್ನಲ್ಲಿ ಸಂಭವಿಸಿದ ಭಾರೀ ಬೆಂಕಿ ಅವಘಡಹಿನೈಲೆಯಲ್ಲಿ,ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ನಿನ್ನೆ ಸಾಮಿಲ್ ಗೆ ಭೇಟಿನೀಡಿ ಪರಿಶೀಲನೆ ನಡೆಸಿದರು. ಸಾಮಿಲ್ ನಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಸುತ್ತಮುತ್ತಲಿನ ಕೆಲ ಅಂಗಡಿಗಳು ಹಾಗೂ ಮನೆಗಳಿಗೂ ಹಾನಿಯಾಗಿದ್ದು, ಈ ಸ್ಥಳಗಳಿಗೆ ಡಿಸಿ ಭೇಟಿಯಿತ್ತು ಪರಿಶೀಲಿಸಿದರು. ಈ ವೇಳೆ ಶಾಸಕ ಬಿ.ಕೆ.ಸಂಗಮೇಶ್ವರ

ಸೇರಿದಂತೆ ತಾಲೂಕು ಆಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು. ಸಾಮಿಲ್ ನಲ್ಲಿ ಉಂಟಾದ ಅಗ್ನಿ ಆಕಸ್ಮಿಕದಿಂದ ಸುತ್ತಮುತ್ತಲಿನ ಕೆಲ ಅಂಗಡಿಗಳು, ಮನೆಗಳಿಗೂ ಹಾನಿಯಾಗಿದೆ. ಸಂತ್ರಸ್ತರಿಗೆ ಸೂಕ್ತ ಪರಿಹಾರಕಲ್ಪಿಸುವಂತೆಜಿಲ್ಲಾಧಿಕಾರಿಗಳಿಗೆ ಶಾಸಕ ಬಿ.ಕೆ.ಸಂಗಮೇಶರ್ ಮನವಿ

CHANGE OF NAME

I, Mr.K.N.Dinesha, S/o K.C. Nagaraj, aged about 52 years, residing at No.1/1, 4th Main, S.S.A Road, Hebbal, Bangalore-560024, do hereby change my name from K.N.Dinesh to K.N.Dinesha for all practical purposes in my future. Sworn before Notary LEELA on 06.01-2022 at Bangalore

THE BASAVANAGUDI CO-OPERATIVE SOCIETY LTD.,

Head Office: - No.37, BCS Complex, S-2, 2nd Floor, Gandhi Bazaar, Bangalore-04. No. 158 /BCS/2021-22 Date: 06.01.2022 **TENDER NOTIFICATION**

Sealed tender invites from the Govt. licensed electrical contractors for the following electrical works at our NR Colony Building No 13, Shop street, Bangalore -04

SI No	Description of work	Unit	Qty	EMD Rs.	Last Date/Time for submission of tender	Date & Time of Opening of tender
01	Supplying & laying at site low tension underground XLPE cable of 11000v 1RX 4 core 70Sq.mm aluminum conductor, PVC outer sheathing confirming to IS in trench/Duct for the following.	Rmtr	45*2	1436		19.01.2022 11.00 AM
02	TRENCH(Under the scope of client) Trench of 1.0m*deep *7.5m wide. Refilling the trench to the required ground level etc. cost includes 150mm PUC pipe layer.	Rmtr	45			
03	UG Cable endseal with all required materials including copper lugs and terminals and fixing with necessary bolts and nuts,	Set	2	Rs.5,000/-		
04	Pole Electrical horizontal type, suitable for outdoor installation potted.	Set	2			
05	Pole Electrical GI Pipe "B" Class G,6fit	Set	4			
06	Supply & erection testing commissioning of earthing, StationS & Earthing Grid using GI Pipe & electrode including required GI flat & copper Flat for transformer earthing as per BESCOM norms.	1,set	3 Nos			

Terms & Conditions:-

1.Bidder must quote for the complete package.
2.The tender forms can be had from 07.01.2022 to 18.01.2022 during office hours of the society i.e upto 5.30 p.m by paying through D.D. or Cash of Rs.500/- drawn on favor of the society's name (which

is non-refundable). 3. The EMD amount of Rs.5,000/- Paying through DD or Cash drawn in favor of the Basavanagudi Co-Operative Society Ltd, payable at Bangalore.

4.The Interested Bidders may inspect the place of work well in advance to satisfy themselves before

submitting the sealed quotations. 5. The Bidders are required to be submitted the sealed quotations in two parts in separate doubled

sealed covers.

Part-I (Technical) a. Valid electrical (HT) license for electrical works. b.PAN & GST Registration No's.

c.Details of EMD amount paid

Part-II-(Financial bid) Should contains only price bid 6.The Basavanagudi Co-Operative Society Ltd reserves the right to accept or reject any or all tenders

without assigning any reasons. Place: Bangalore Dated: 06-01-2022

General Manager

Edited. Printed and Published by B.T.Amuthan. 11/2, Queen's Road, Bangalore - 560052. For M/s KARNATAKA PUBLICATIONS (P) Ltd, 11/2, Queen's Road, Bangalore - 560052. Printed at Dinasudar Printing Division, 11/2, Queen's Road, Bangalore - 560052. RNI No.36667/82

